



గదುಗಿನ ಕನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಂಚೋ ವಿಶ್ವವಿದ್ಯಾಲಯದ ಆವರಣದಲ್ಲಿರುವ ಸಬರಮತಿ ಆಶ್ರಮ



ಕೊನೆಗೆ ಧಾರ್ಮಸ್ಥಾನದ ಸ್ಥಿತಿಯಲ್ಲಿರುವ ಗಾಂಧಿ ಮುತ್ತಿಯನ್ನು ಬೆಂಗಳೂರಿನಿಂದ ತರಿಸಿ, ಇಲ್ಲಿ ಪ್ರತಿಷ್ಠಾಪಿಸಲಾಗಿದೆ. ಆಶ್ರಮದ ಮುಖಾಂತರ ನಿರಂತರ ಚರ್ಚೆಪಟಕೆಗಳನ್ನು ನಡೆಸಬೇಕು ಎಂಬ ಆಶಯದಿಂದ ಗಾಂಧಿಜಿಗೆ ಶ್ರಿಯಾಗಿದ್ದ ಭಜನೆಯನ್ನು ಪ್ರತಿದಿನ ಬೇಗ್ಗೆ ಮಾಡಲಾಗುತ್ತಿದೆ. ಪ್ರತಿ ತಿಂಗಳ 11 ರಂದು ಸತ್ಯಾಗಾರದ ಕಾರ್ಯಕ್ರಮ ನಡೆಸಲಾಗುತ್ತಿದೆ. ವಿದ್ಯಾರ್ಥಿಗಳು, ಅಧ್ಯಾಪಕರು, ಸಾರ್ವಜನಿಕರು ಭಾಗಿಯಾಗುತ್ತಾರೆ ಎನ್ನುತ್ತಾರೆ ಹೀಗೆ. ಏನ್ನುತ್ತಾರೆ ವಿಷ್ಣು ಕಾಂತ ಎಸ್. ಚಟ್ಟಪಲ್ಲಿ.

‘ಮಹಾತ್ಮಾ ಗಾಂಧಿಜಿ ಅವರ ಸರಳ ಜೀವನ, ಖಾದಿ ಬಳಕೆ, ಸ್ವೈತಕೀಯ ಶಿಕ್ಷಣ ಸೇರಿದಂತೆ ಹಲವು ಮೌಲ್ಯಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿಕೊಡುವ ಹಾಗೂ ಅವಗಳನ್ನು ತಮ್ಮ ಜೀವನದಲ್ಲಿ ರೂಢಿಸಿಕೊಳ್ಳಲಾಗುತ್ತದೆ. ಮುಂದಿನ ತಿಂಗಳಲ್ಲಿ ಸತ್ಯಾಗಾರದ ಕಾರ್ಯಕ್ರಮವನ್ನು ನಿರಂತರವಾಗಿ ನಡೆಸಿಕೊಂಡು ಬರಲಾಗುತ್ತಿದೆ. ಏನ್ನುತ್ತಾರೆ ಸಲರಮತಿ ಆಶ್ರಮದ ಸಂಚಾಲಕ ಪ್ರಕಾಶ ಮಾರ್ಚೇನವ್ಯಾಪ್ತಿಯಲ್ಲಿ ವಿಷ್ಣು ಕಾಂತ ಎಸ್. ಚಟ್ಟಪಲ್ಲಿ.

‘ಆಶ್ರಮಕ್ಕೆ ಬರುವವರಿಗೆ ಚರಕದಿಂದ ನೂಲು ತೆಗೆಯಿಲುವತೆ ಪ್ರೇರಣಾಹಿಸಲಾಗುತ್ತದೆ. ನಾಲ್ಕು ಚರಕಗಳು ಇಳ್ಳಿ, ಪ್ರತಿ ಶನಿವಾರ ಇಲ್ಲಿಗೆ ಬಂದು ವಿದ್ಯಾರ್ಥಿಗಳು ಅಥವಾ ಗಂಟೆ ಕಾಲ ನೂಲುತ್ತಾರೆ. ಆಸಕ್ತಿ ಇರುವ ಸಾರ್ವಜನಿಕರಿಗೂ ನೂಲು ತೆಗೆಯಿಲು ಅವಕಾಶ ಮಾಡಿಕೊಡುತ್ತೇವೆ’ ಎನ್ನುತ್ತಾರೆ ಅವರು.

ಗದಗ ನಗರಕ್ಕೆ ಬಂದವರು ಏರನಾರಾಯಣ ದೇವಸ್ಥಾನ, ತ್ರಿಕೂಟೇಶ್ವರ ಗುಡಿಗಳಿಗೆ ಭೇಟಿ ನೀಡುವರೆ; ಸಬರಮತಿ ಆಶ್ರಮಕ್ಕು ಬರುತ್ತಾರೆ. ಪ್ರತಿ ತಿಂಗಳು ಸುಮಾರು ಒಂದು ಸಾವಿರಕ್ಕೂ ಹೆಚ್ಚು ಜನರು ಇಲ್ಲಿಗೆ ಭೇಟಿ ನೀಡುತ್ತಾರೆ. ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಇದು ಒಂದು ದಿನದ ಸುತ್ತುವಾಗಿ ಪ್ರಸಿದ್ಧಿ ಪಡೆದುಕೊಂಡಿದೆ.



ಶಿವಪುರ
ಸತ್ಯಾಗ್ರಹ
ಸೌಧ

ಧ್ವಜದ ಹೀರಿಮೆಯ ಶಿವಪುರ ಸತ್ಯಾಗ್ರಹ

■ ಎಂ.ಆರ್. ಅಶೋಕ್ ಪುಮಾರ್

ಮುಂದು ಜಲ್ಲೆಯ ಮದ್ದಾರಿನ ಶಿವಪುರದ ಧ್ವಜ ಸತ್ಯಾಗ್ರಹ ಕನಾಟಕದಲ್ಲಿ ನಡೆದ ಸ್ವಾತಂತ್ಯ ಚಳವಳಿಯ ಹೆಚ್ಚೆಯ ಅಧ್ಯಾತ್ಮಿಕ ಲೋಕಗಳಿಂದು. ಎಚ್.ಕೆ. ವೀರಳ್ಳಗೌಡ, ಕೊಪ್ಪೆದ ಜೀಗಿಗೌಡ, ಸಾಹುಕಾರ ಚೆನ್ನಯ್ಯ ಸೇರಿದಂತೆ ಹಲವು ಚಳವಳಿಕಾರರ ನೇತ್ಯತ್ವದಲ್ಲಿ ನಡೆದಿದ್ದ ಈ ಧ್ವಜ ಸತ್ಯಾಗ್ರಹದ ನೇನಿಗಾಗಿ ಈ ಸತ್ಯಾಗ್ರಹ ಸೌಧವನ್ನು ನಿರ್ಮಿಸಲಾಗಿದೆ.

ಶಿವಾರ್ಥಿಗಳ ನಡೆದ ಧ್ವಜದಲ್ಲಿ 10 ಸಾರ್ವಜನಿಕ ಹೆಚ್ಚು ಮಂದಿ ಚಳವಳಿಕಾರರು ಭಾಗವಹಿಸಿದ್ದರು ಎನ್ನಲಾಗಿದೆ. ಶಿವಪುರದ ತಿರುಮಲೇಗೌಡರು ಹೋರಾಟಾರಿಗಳಿಗೆ ತಮ್ಮ ಜಮಿನನ್ನು ನೀಡಿದ್ದರು. ಕೇಲಾರಾದ ಸ್ವಾತಂತ್ಯ ಹೋರಾಟಗಾರ ಟಿ. ಸಿದ್ದಲಿಂಗಯ್ಯ ಸತ್ಯಾಗ್ರಹಕ್ಕೆ ಒಳನೆ ನೀಡಿದ್ದರು.

ಮೈಸೂರಿನಲ್ಲಿ ಕಾಂಗ್ರೆಸ್ ಅಧಿವೇಶನ ಮಾಡುವುದರ ಜೊತೆಗೆ ರಾಷ್ಟ್ರಧ್ವಜವನ್ನು ಹಾರಿಸಬೇಕಂದು ನಿರ್ದಿಷ್ಟವಾಗಿತ್ತು. ಬ್ರಿಟಿಷ್ ಸರ್ಕಾರದ ವಿರುದ್ಧ ಸಭೆ ನಡೆಸಲು ಮತ್ತು ಧ್ವಜ ಹಾರಿಸಲು ಅಂದಿನ ಸರ್ಕಾರದಿಂದ ಅನುಮತಿ ದೊರೆಯಲ್ಲಿ, ಇದಕ್ಕೆ ವಿರೋಧಿ ಶಿವಪುರದಲ್ಲಿ ಕಾಂಗ್ರೆಸ್ ಅಧಿವೇಶನ ಮತ್ತು ಧ್ವಜ ಸತ್ಯಾಗ್ರಹ ಮಾಡಲು ನಿರ್ದಿಷ್ಟವಾಗಿತ್ತು.

ಮದ್ದಾರಿ ಮತ್ತು ಮಂದು ತಾಲ್ಲೂಕಿನ ಗ್ರಾಮಗಳಿಂದ ಅಳ್ಳಿ, ಬೇಳೆ, ಬೆಲ್ಲ, ಬಾಳೆಹಣ್ಣು, ಬಾಳೆ ಎಲೆ, ಅಡಿಕೆ ಹಾಳೆ, ತೆಗಿನಕಾಯಿ, ಹಾಲು, ವೋಸರು ಸೇರಿದಂತೆ ಕಾಂಗ್ರೆಸ್ ಅಧಿವೇಶನಕ್ಕೆ ಬರುವ ಹತ್ತು ಸಾರ್ವಜನಿಕ ಮಂದಿಗೆ ಮೂಲು ದಿನಗಳಿಗೆ ಸಾಕಾಗುವವನ್ನು ದವಸ ಧಾನ್ಯ ಮತ್ತು ಹಣ ಸಂಗ್ರಹಿಸಲಾಗಿತ್ತು. ಹೀಗೆ ಜನರ ಸಹಭಾಗಿತ್ವದಲ್ಲಿ, 1938ರ ಏಪ್ರಿಲ್ ತಿಂಗಳನಲ್ಲಿ ಶಿವಪುರದ ಅಧಿವೇಶನ ಮತ್ತು ಧ್ವಜ ಸತ್ಯಾಗ್ರಹ ನಡೆಯಿತು. ಸಾಲಾಗಿ ಮೂಲು ದಿನಗಳ ಕಾಲವೂ ಧ್ವಜಾರೋಹಣ ಅನೇಕ ನಾಯಕರು ಬಂದನ್ಹೊಳಗಾದರು. ಆದರೆ ಇಡೀ ಚಳವಳಿ ಅಹಿಂಸಾತ್ಮಕವಾಗಿ ನಡೆಯಿತು.

ಧ್ವಜ ಸತ್ಯಾಗ್ರಹದ ನೇನಪ್ಪಗಳನ್ನು ಶಾಶ್ವತವಾಗಿ ಉಳಿಸುವ ಧ್ವಜೀಯಿಂದ ನಿರ್ಮಾಣಗೊಂಡ ‘ಸತ್ಯಾಗ್ರಹ ಸೌಧ’ ಹೋಸ ತಲೆಮಾರಿಗೆ ಸ್ವಾತಂತ್ಯ ಚಳವಳಿಯ ಕಥನವನ್ನು ಹೇಳುವಂತಿದೆ.